



‘ಕೇರಳವಿನ್ಯಾಸದಿಂದ

ಕ್ಷಾನ್ನಾಸ್‌ವರೀಗೆ..

ರಾಮಕೃಷ್ಣ ಸಿದ್ಧಪಾಲ ಅವರ ಲೇಖನ, ಶಂಕರ ಕಡತಂಟಿಲ ಅವರ ಅವಿರತ ಪರಿಶ್ರಮ ಹಾಗೂ ಅವರ ಕುಲಕುಂಬದ, ಕ್ಷೋರಿಕ ವೃತ್ತಿಯಿಂದ, ಒಬ್ಬ ಪರಿಣತ ಕಲಾವಿದನಾಗಿ ರೂಪಗೊಂಡಿದ್ದು, ಮನೋಜ್ಞವಾಗಿ ಅಕ್ಷರ ರೂಪದಲ್ಲಿ ಅನಾವರಣಗೊಳಿಸಿದೆ. ಶಂಕರ ಅವರು ತಮ್ಮ ಕುಂಚದಲ್ಲಿ ಹೆಚ್ಚಾಗಿ ಸಾಮಾನ್ಯದಲ್ಲಿ ಸಾಮಾನ್ಯರಾದ ಜನಗಳನ್ನು ಅರಿಸಿಕೊಂಡಿರುವುದು ಒಂದು ವಿಶೇಷ.

—ಎಸ್.ಪ್ರಭಾ, ಬೆಂಗಳೂರು

ಮೂಲಿಕರ ಸಾಲು ಸರತಿ

ಬಾಗಿಲ್ಲಿ ವಿಶ್ವಕರ್ಮ ವರಾಂಡದಲ್ಲಿ ‘ಬೈವಲ್ರೋ’. ಇದು ಕ್ರೀಕ್‌ ಜ್ಯಾರದ ಕಾಲ ಲೇಖನ (ವಿಶಾಖ ಎನ್). ಈ ಸಂದರ್ಭದ ಸರಿಯಾದ ಸುಧಿ. ಸತತ ಗೆಲುವಿಗೆ ಸಾಕ್ಷಿಗೊಳ್ಳುತ್ತಿದ್ದ ಭಾರತ ದಿಫೀರ್ ಸೋಲಿನ ಚಿಂಪಿಗೆ ಶರಣಾಯಿತು. ಆಸ್ಟ್ರೇಲಿಯಾ-ನ್ಯೂಜಿಲೆಂಡ್‌ನಂಂಥ ದೋಡ್ಡ ತಂಡಗಳ ವಿರುದ್ಧ ಪರಿಕ್ರಾಂತ ಅಟಗಾರರನ್ನು ಇಳಿಸುವುದು ಮೂಲಿಕತನ್ ವಿಶ್ವಕರ್ಮ ಹತ್ತಿರ ಇರುವಾಗ ಚಾವಿ ತೋಡಲು ಹೊರಟಿರುವ ಎಂ.ಎಸ್.ಕೆ. ಪ್ರಸಾದಾರ ಅಯ್ಯೆ ಮಂಡಳಿಗೆ ಕೋಚ್ ರವಿಶಾಸ್ತ್ರಿಗೆ ನಾಯಕ ವಿರಾಟ್ ಕೆಂಪ್ಲಿ ರವರಿಗೆ ‘ಮೂಲಿಕರ ಸಾಲು ಸರತಿ’ ಎನ್ನಬಹುದು. ಈಗ ಬೈವಲ್ರೋನ ಮೇರವಣಿಗೆ ಶರುವಾಗಿದೆ. ನೋಡಬೇಕು ಅದನ್ನು ಉದಯೋನ್ವೀ ಅಟಗಾರರು ಸಿಗುತ್ತಾರೆ..?

—ಹೆಚ್. ಅನಂದಕುಮಾರ್, ಚಿಕ್ಕದುರ್ಗ

‘ಜಲಿಯನ್ ವಾಲಾಬಾಗ್ ಕರಾಳ ನೆನಸಿಗೆ 100 ವರ್ಷ’

ರಾಘವೇಂದ್ರ ಕೆ. ಬರೆದ ಲೇಖನ ಓದಿದೆ. 2018 ಡಿಸೆಂಬರ್ 13ರಂದು ನಾವು, ಹೆಣಳಿಂದ ತುಂಬಿತ್ತೆನ್ನಲಾದ ಜಲಿಯನ್ ವಾಲಾಬಾಗ್

ಅಮ್ಮಾ ನಾನು ದೇವರಾಣಿ

ಪ್ರಬಂಧ ಓದುಗರ ಕೆಲ್ಲಿಗಳನ್ನು ಅರ್ಥಗೊಳಿಸುತ್ತದೆ. ಗೆಳತಿಯ ಗೊಳಿನ್ನು ಶಮನ ಮಾಡಲು ಹೋಗಿ ಕಾಲಿಗೆ ಬರೆ ಬೀಳುವಂತೆ ಹೊಡಿಸಿಕೊಳ್ಳುವ ದಾರಣಾ ಪಂಟನೆಯನ್ನು ಲೇಖಿಕರು ಭಾವನಾತ್ಮಕವಾಗಿ ಚಿತ್ರಿಸಿದ್ದಾರೆ. ತಮ್ಮ ಜೀವನದ ನೇನೆ ಪಂಟನೆಯನ್ನು ನವಿರಾಗಿ ದಾಖಲಿಸಿ ಮೆಚ್ಚಿಗೆ ಪಾತ್ರರಾಗುತ್ತಾರೆ.

—ಪ.ಚಂದ್ರಕುಮಾರ, ಗೌಸಹಳ್ಳಿ ಸೌಮ್ಯಾ ಕಲ್ಯಾಣಕರ್ ಪ್ರಬಂಧ ತುಂಬಾ ಹೃದಯಸ್ಥೀಯಾಗಿದ್ದು, ಬಾಲ್ಯದ ಮುಗ್ಧ ಮನಸ್ಸುಗಳನ್ನು ಅನಾವರಣಗೊಳಿಸಿದೆ.

—ಬಿ. ಮನೋಹರ, ಚಳ್ಳಕೆರೆ



ರಾಜಕಾರಣದ ಸಂಕಷಣದಲ್ಲಿ...

‘ನಿಮ್ಮೊಡನೆ’ ಪ್ರಬಂಧಲ್ಲಿ ಉದಯಿಕುಮಾರ್, ಈಗ ನಡೆಯುತ್ತಿರುವ ಕಟುವಾಸ್ತುವದ ಚಿತ್ರಣವನ್ನು ನೇರಾನೇರವಾಗಿ ಬಿಡಿಸಿಕ್ಕಿದ್ದಾರೆ. ಈಗ ಯಾರೂ ಜನರ ಸಮಸ್ಯೆಗಳ ಬಗೆಗೆ ಚರ್ಚೆಯನ್ನು ಮಾಡದೆ ಒಂದು ರಿಂತಿಯಲ್ಲಿ ಜಾಣಮಾರೆವ ತೋರುತ್ತಾ ಪಲಾಯನ ಮಾಡುತ್ತಿರುತ್ತಾರೆ. ಕೆಂಪರಿಕೊಂಡು, ಕುಟುಂಬ ರಾಜಕಾರಣ ಮಾಡುತ್ತಾನ್ನು ಪ್ರಜಾಪ್ರಭುತ್ವಕ್ಕೆ ದ್ವಾರಾ ಎಸಗುತ್ತಿರುವವರಿಗೆ ಕಾಲವೇ ಪಾಠ ಕಲೆಸಬೇಕಾಗಿದೆ.

‘ವಿಚಾರಲಹರಿ’ಯಲ್ಲಿ ಅಮೃತಮತಿಯವರು ಕಾಮದಹನದ ಬಗೆಗೆ ಹೇಳಿ ಹಬ್ಬದ ಸಂದರ್ಭದಲ್ಲಿ ವೀಕ್ಷಣೆ ಮಾಡಿರುವುದು ನಿಜಕ್ಕೂ ಸೋಗಸಾಗಿದೆ. ಸುಟ್ಟುರೂ ಸುಳಿವ ಕಾಮ ‘ಅನಂತವಾಗಿ ಮಾಡುತ್ತಿರುವ ಅನಾಹತ, ಅವಾಂತರಗಳಿಗೆ ಕೊನೆ ಮೊದಲಿಲ್ಲ ಅಲ್ಲವೇ?’

‘ನೀವು ಕೇಳಿದಿರೀಯಲ್ಲಿ ರಾಮ್ ಅವರು ಪ್ರಕೃತಿ ಬಗೆಗೆ ಕೇಳಿರುವ ಪ್ರಶ್ನೆಗೆ ನೀಡಿರುವ ಉತ್ತರ ಮರಿಯಾಗುವವರಿಗೆ ಮರವಾಗಿ ಬಾಳಿ’ ಸೋಗಸಾಗಿದೆ. ಇದನ್ನು ಅರಣ್ಯ ಇಲಾಬೆ ಏಕೆ ಸ್ನೇಗನ್ ಆಗಿ ಬಳಸಬಾರದು?

—ಎಸ್. ಲಕ್ಷ್ಮೀನರಸಿಂಹ, ಶಾಮರಾಜನಗರ

ಬಾವಿಯನ್ನು ನೋಡಿದೆವು. ಭಾರತೀಯರು ಜಲಿಯಲ್ಲಿ ವಾಲಾಬಾಗ್ ನೋಡಿ ರಾಷ್ಟ್ರಪ್ರೇಮವನ್ನು ಪ್ರೇರಿಸಿಕೊಳ್ಳುತ್ತಿಕು.

—ಬಿ.ಎಸ್. ಸೌಲಾಬ್ರಹ್ಮ, ಕುಮಳನಗರ

‘ಜಲಿಯನ್ ವಾಲಾಬಾಗ್’ ಫುಂಸೆಯಿ ವಿವರಗಳನ್ನು ಈ ಹಿಂದೆ ಅದೆವ್ಯೂಹ ಸಲ ಪಿದಿದ್ದರೂ, ಬೆಳಸರಾಗಿದೆ ಓದಿದೆ. ಜೊತೆ ಇರುವ ಚಿತ್ರ ಪೂರ್ಕರಕವಾಗಿದೆ. ಅಂದು ಗುಂಡಿಗೆ ಬಲಿಯಾದ ಜನರು, ತದನಂತರ ಭಗತ್ಸೀಗ್ರಾ ಹಾಗೂ ಇತರರ ತ್ಯಾಗ, ಸ್ವಾತಂತ್ರ್ಯ, ಗಳಿಕೆಯ ನೋವಿನ ಮೆಟ್ಟಿಲುಗಳಿಂಬುದು ಸತ್ಯ. ವಿಧುರಾಜ್ಯತ್ವಕ್ಕೆ ಕೆಲವು ವರುಪಗಳ ಹಿಂದೆ ಬೇಟಿ ನೀಡಿದ ಕ್ಷಣಗಳು ನೆನಪಾದವು. ಸ್ವಾತಂತ್ರ್ಯ ರಷ್ಟೀಕೊಳ್ಳುವುದು ಇಂದಿನ ಅಗತ್ಯ!

—ಡಾ. ಕೆ.ಕೆ. ಚಂದ್ರಹಾಸಗುಪ್ತ, ಕಾನೆನ

ಉಗುರಿನ ಮೇಲೆ ಧಾನ್ಯಗಳ ಲೀಲೆ

ಎ.ಆರ್. ಮಂಜುನಾಥ್ ಅವರ ಲೇಖನ ಖಿಮಿ ತಂದಿತು. ಪ್ರೋಫೆಕ್ಟ್‌ಎಂಟ್‌ಗಳ ಆಗರವಾಗಿರುವ ಧಾನ್ಯಗಳು ಘ್ಯಾಂಸಾಗೆ, ಉಗುರುಗಳು ಅಂದ ಹೆಚ್ಚನಲು ಸಹಕಾರಿಯಾಗಿವುದು ಸಂತಸ ತಂದಿತು.

—ರವೀಂದ್ರನಾಥ್ ಶ. ಯಡವೆಳ್ಳ, ಬಾಗಲಕೋಟಿ ಶಾಸ್ತ್ರಿಯವರನ್ನು ನೆನೆಯುತ್ತಾ...

18-04-2019ರ ಸುಧಾ ಸಂಚಿಕೆಯು ‘ಸವಿ ಸವಿ ನೇನೆಪು’ ಪ್ರಬಂಧಲ್ಲಿ ‘ಶಾಸ್ತ್ರಿಯವರನ್ನು ನೆನೆಯುತ್ತಾ...’ ಎಂಬ ಲೇಖನದಲ್ಲಿ 12 ಮೇ 1964ರಲ್ಲಿ ಶಾಸ್ತ್ರಿಯವರು ಪ್ರಧಾನಿಯಾಗಿದ್ದರು ಎಂದು ಬರೆಯಲಾಗಿದೆ. ಆದರೆ ಶಾಸ್ತ್ರಿಯವರು ಪ್ರಧಾನಿಯಾಗಿದ್ದು ಜವಾಹರಲಾಲ್ ನೆಹರೂ ತೀರ್ಣಕೊಂಡ ಸಂತರ. ಜವಾಹರಲಾಲ್ ನೆಹರೂ 1964 ಮೇ 27ರಂದು ನಿಧನ ಹೊಂದಿದರು. ದಯವಿಟ್ಟು ಇಂಥ ತಪ್ಪಾಗಳು ಪುನರಾವರ್ತನೆ ಆಗದ ಹಾಗೆ ಎಚ್ಚರವಹಿಸಿ.

—ಪ.ಎ. ಪದ್ಮನಾಭ, ಬೆಂಗಳೂರು



ಕರ್ಮ ನೆವ್ರೆಲ್

ಕೆಂಪಣಿಗೆ
100 ವರ್ಷ